



ಕಂದಕದಂತಹ ಜಾಗದಲ್ಲಿ
ಹೆಚ್ಚು ಕೂರುವ ಈ
ಕೀಟಗಳನ್ನು 'ಕಂದಕ
ರತ್ನ ಕೊಡತಿ ನೋಣ'
ಎನ್ನಬಹುದು.
ಈ ಕೀಟದ ಬೇಟೆ
ಭೋಜನದ ಕುರಿತು
ಕಿರು ಟಿಪ್ಪಣಿ.

ಏರೊಪ್ಲೇನ್ ಚಿಟ್ಟೆಯ ಬೊಂಬಾಟ್ ಭೋಜನ

ಮಾಗಿಯ ಚಳಿಗೆ ಜೀವಸಂಕುಲವೆಲ್ಲ ಮಂಕು ಆವರಿಸಿದಂತಿತ್ತು. ಭೂತಾಯಿಯ ಒಡಲಾಳದಿಂದ ಸೂರ್ಯ ನಿಧಾನವಾಗಿ ಮೇಲೆ ಬಂದಾಗ ಜೀವಜಗತ್ತಿನಲ್ಲಿ ಸಂಚಲನ. ಕೊರವ ಚಳಿಯಲ್ಲಿ ಕ್ಯಾಮರಾ ಹಿಡಿದು ಮ್ಯಾಕ್ರೊ ಫೋಟೋಗ್ರಫಿಗೆ ಮೆಲ್ಲನೆ ಹೆಜ್ಜೆ ಇಡುತ್ತಿದ್ದೆ. ಹತ್ತಿರದಲ್ಲಿದ್ದ ಮಳೆನೀರಿನ ಇಂಗುಗುಂಡಿ ಕಂದಕವಾಗಿ ಮಾರ್ಪಟ್ಟಿತ್ತು. ಅದರ ಹತ್ತಿರದಲ್ಲಿರುವ ಹೊಲದ ಬೇಲಿಸಾಲಿನಲ್ಲಿ ಅರಳಿನಂತೆ ಮಿಳ್ಳಿ ಹೂವು, ಅದರ ಮೇಲೆ ಬಿದ್ದ ತುಂತುರು (ಇಬ್ಬಿನ) ಹನಿಗಳ ಫೋಟೊ ಕ್ಲಿಕ್ಕಿಸುತ್ತಿದ್ದೆ. ನನ್ನ ಮುಂದೆ ಜೀವಿಯೊಂದು ರೊಯ್ಯನೆ ಹಾರಿಹೋದಂತೆ ಕ್ಯಾಮರಾದ ಮಸೂರದಲ್ಲಿ ಮಸುಕಾಗಿ ಕಂಡಿತು.

ಏನಿರಬಹುದು ಹೋದದ್ದು? ಯೋಚಿಸುತ್ತಿರುವಾಗ ನಾ ನಿಂತ ಬೇಲಿಸಾಲಿನ ಪಕ್ಕದಲ್ಲಿರುವ ತುಂಡಾದ ಗಂಜಿಮುಳ್ಳಿನ ಟೋಂಗಿಯಲ್ಲಿ ಏರೊಪ್ಲೇನ್ ಚಿಟ್ಟೆಯೊಂದು

ಕುಳಿತಿತ್ತು. ಸ್ವಲ್ಪ ಬಾಗಿ ನೋಡಿದೆ. ಅದರ ಬಾಯಿಯಲ್ಲಿ ರೆಕ್ಕೆ ಗೊದ್ದ! ಅದನ್ನು ಚಪ್ಪರಿಸಿ ಆಸ್ವಾದಿಸುತ್ತಿತ್ತು. ಫೋಟೊ ಕ್ಲಿಕ್ಕಿಸಲು ಮುಂದಾದೆ. ಆದರೆ ನಾ ನಿಂತ ಜಾಗದಿಂದ ಹಿನ್ನೆಲೆ ತುಂಬಾ ಡಿಸ್ಟರ್ಬ್ ಆಗಿತ್ತು. ಅತ್ತಕಡೆ ಹೋಗಿ ಫೋಟೊ ಕ್ಲಿಕ್ಕಿಸಲು ನಿರ್ಧರಿಸಿದೆ. ನಾನು ಕದಲಿದರೆ ಅದು ಹಾರಿಹೋಗಬಹುದು ಅನ್ನಿಸಿತು. ಹಾಗೇ ಸ್ವಲ್ಪ ಹಿಂದೆಸರಿದು ಬೇಲಿಸಂದಿಯಲ್ಲಿ ನುಸುಳಿ, ನಿಧಾನವಾಗಿ ನಡೆದು, ಅದರ ಮುಂದೆ ಹಾಜರಾದೆ. ಫೋಟೊ ಕ್ಲಿಕ್ಕಿಸಲು ಒಳ್ಳೆಯ ಬ್ಯಾಕ್‌ಗ್ರೌಂಡ್ ಸಿಕ್ಕಿತ್ತು. ಏರೊಪ್ಲೇನ್ ಚಿಟ್ಟೆ ಉಪಾಹಾರವನ್ನು ಸವಿಯುವುದರಲ್ಲಿ ಮಗ್ನವಾಗಿರುವಾಗ ನನ್ನ ಕ್ಯಾಮರಾ ಚಟ್... ಚಟ್... ಎಂದು ಸದ್ದು ಮಾಡತೊಡಗಿತು.

ಏರೊಪ್ಲೇನ್ ಚಿಟ್ಟೆಗೆ 'ಕಂದಕ ರತ್ನ ಕೊಡತಿ ನೋಣ' ಎನ್ನುವ ಹೆಸರೂ ಇದೆ. ಅವು ಯಾವಾಗಲೂ ಕಂದಕದಂತಹ ಜಾಗದಲ್ಲಿ ಕೂರುವುದರಿಂದ ಹೀಗೆ ಕರೆಯಬಹುದು. ಇಂಗ್ಲಿಷಿನಲ್ಲಿ 'ಡಿಜ್ ಜುವೆಲ್'

■ ಶಶಿಧರಸ್ವಾಮಿ ಆರ್. ಹಿರೇಮಠ

ಡ್ರಾಗನ್‌ಫ್ಲೈ' ಎನ್ನಲಾಗುತ್ತದೆ. ವೈಜ್ಞಾನಿಕ ಹೆಸರು 'ಬ್ರಾಕಿಥೆಮಿಸ್ ಕಂಟಾಮಿನಟಾ'.

ಕಣ್ಣುಗಳ ಕೆಳಗಿರುವ ಅಗೆಯುವ ಅಂಗವಾದ ಮ್ಯಾಕ್ಸಿಲ್ಲ ಮತ್ತು ದವಡೆಯ ಮೂಲೆಯಾದ ಹಸ್ಟ್ಸಿ ಮ್ಯಾಂಡಿಬಲ್‌ಗಳು ಮೇಲ್ಕುಟಿಯ ಲೇಬ್ರಮ್ ಕೆಳಗೆ, ಶಿರಭಾಗದ ಎರಡೂ ಬದಿಗಳಲ್ಲಿ ಜೋಡಣೆಗೊಂಡಿವೆ. ಈ ದವಡೆಗಳು ಉತ್ತಮವಾದ ಚಲನೆಯನ್ನು ಹೊಂದಿದ್ದು, ಬೇಟೆಯನ್ನು ಕತ್ತರಿಸುವ-ಅಗೆಯುವ ಮತ್ತು ಪುಡಿಮಾಡುವ ಕೆಲಸವನ್ನು ಮಾಡುತ್ತವೆ.

ಕೊಡತಿ ನೋಣವು ಬೇಟೆಯಾಡಿದ ಕರಿ ರೆಕ್ಕೆ ಗೊದ್ದದ ತಲೆ, ರೆಕ್ಕೆ, ರುಂಡ-ಮುಂಡ, ಕಾಲುಗಳನ್ನು ಒಂದೊಂದಾಗಿ ಭಾರಿ ಭೋಜನದಂತೆ ಅಗೆದು ನುಂಗಿ ಮುಗಿಸಿತು. ಊಟದ ನಂತರ ಅದಕ್ಕೆ ನಾನು ಇರುವುದು ಗಮನಕ್ಕೆ ಬಂದಿರಬೇಕು. ನನ್ನತ್ತ ಕಣ್ಣುಗಳನ್ನು ಹೊರಳಿಸಿ ನೋಡಿ ಸುಯ್ಯನೆ ಹಾರಿಹೋಯಿತು.

ಪ್ರತಿಕ್ರಿಯಿಸಿ: feedback@sudha.co.in